



ಬಾಲ್ಯದ ಬಾಲ್ಯ

'ಸತ್ಯ ಸತ್ಯ' ಎನ್ನುವುದು ಉಪನಿಷತ್‌ಸಾಹಿತ್ಯದಲ್ಲಿ ಬರುವ ಒಂದು ಮರ್ಮದ ನುಡಿಗಟ್ಟು. ಮೇಲ್ದೋಷಕ್ಕೆ ಕಾಣುವ ಸತ್ಯ ಒಂದು. ಆದರೆ ಅದರಾಳದಲ್ಲಿ ಹೊಳೆಯುವ ಸತ್ಯ - ಕಾಣದ ಸತ್ಯ ಇನ್ನೊಂದಿರುತ್ತದೆ ಎನ್ನುವುದು ಈ ಮಾತಿನ ಅರ್ಥ.

ನಮಗೆ ಕಾಣುವ ಸತ್ಯ ನಮ್ಮ ಬಾಲ್ಯದಲ್ಲಿ ಬೇರು ಬಿಟ್ಟಿರುತ್ತದೆ.

ಬಾಲ್ಯದ ಸಾಮರ್ಥ್ಯವೆಂದು ಅದ್ಭುತ! ಅದನ್ನು ಸಾಮರ್ಥ್ಯವೆನ್ನಬೇಕೋ ಬೇರೇನು ಹೇಳಬೇಕೋ ತಿಳಿಯುತ್ತಿಲ್ಲ. ಏಕೆಂದರೆ ಬಾಲ್ಯದ ಸಾಮರ್ಥ್ಯ ಅಹಂಕಾರದ ಸಾಮರ್ಥ್ಯವಲ್ಲ. ನಿರಹಂಕಾರದ ಸಾಮರ್ಥ್ಯ!.

ಭಾಷೆಯನ್ನು ಕಲಿಯುವಲ್ಲಿ, ಸುತ್ತಲಿನ ಸನ್ನಿವೇಶವನ್ನು ಗ್ರಹಿಸುವಲ್ಲಿ, ಸಂಬಂಧಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಈ ಎಲ್ಲವನ್ನೂ ಒಂದರಿನ್ನೊಂದು ಬೇರ್ಪಡಿಸದೆ ಇಡಿಯಾಗಿ ಗ್ರಹಿಸುವಲ್ಲಿ ಮಗುವಿನ ಸಾಮರ್ಥ್ಯ ಅಗಾಧವೇ ನಿಜ.

ಅದು ಇಡಿಯನ್ನು ಇಡಿಯಾಗಿ ಗ್ರಹಿಸುವ ಇಡಿಯಾದ ಸಾಮರ್ಥ್ಯ! ಇಲ್ಲಿ ಆಯ್ಕೆಗಳಿಲ್ಲ. ಈ ಪ್ರಕ್ರಿಯೆಯನ್ನು ಕಲಿಕೆ ಎನ್ನುವುದಕ್ಕಿಂತ 'ಅನುಭವ' ಎನ್ನಬಹುದು. ಪ್ರತಿಫಲನ ಎನ್ನಬಹುದು. ತಾಯಿಯ ಮುಖದ ಭಂಗಿಗಳನ್ನು ಮಗು ತಾನು ಅನುಕರಿಸುವುದಂತೆ. ಅನುಕರಿಸಿ ಆ ಭಂಗಿಗಳಿಗೆ ಸಂಬಂಧಿಸಿದ ತಾಯಿಯ ಮನಸ್ಸಿನ ಭಾವಗಳನ್ನು ತಾನು ಅನುಭವಿಸುವುದಂತೆ. ಒಳಗಿನ ಭಾವಕ್ಕೂ ಹೊರಗಿನ ಭಂಗಿಗೂ ಇರುವ ಅನ್ಯೋನ್ಯ ಸಂಬಂಧ ಹೀಗೆ ಮಗುವಿಗೆ ಅನುಭವವಾಗುವುದಂತೆ.

ಮಗುವಿಗೆ ತನ್ನ ಮೈಯೇ ಅರಿವಿನ ಸಾಧನ. ಅನುಭವವೇ ಅರಿವು. ಅನುಭವವು ಪ್ರಜ್ಞಾಪೂರ್ವಕವಾಗಿ ಸಂಭವಿಸುವಂಥದ್ದಲ್ಲ. ಅದು ನಿಸರ್ಗ ಸಹಜವಾಗಿ ಒಂದುರಿತಿಯಲ್ಲಿ ಅಪ್ರಜ್ಞಾಪೂರ್ವಕವಾಗಿ ನಡೆದುಬಿಡುವ ವಿದ್ಯಮಾನ ಎನ್ನುವುದೇ ಸರಿಯಾದೀತು. ಏಕೆಂದರೆ ಇಲ್ಲಿ ಆಯ್ಕೆಗಳಿಲ್ಲ.

ಆದುದರಿಂದಲೇ ಬಾಲ್ಯದ ಅನುಭವವು ಗಾಢ. ಬದುಕಿನುದ್ದಕ್ಕೆ ಸಂಗಾತಿಯಾಗಿ ಬರುವ ಬುತ್ತಿ. ಅದು ತತ್‌ಸದೃಶ ಸನ್ನಿವೇಶವನ್ನು ಎಲ್ಲೆಲ್ಲೂ ಹಂಬಲಿಸುವಂಥದು.

ತತ್ ಭಿನ್ನ ಸನ್ನಿವೇಶದಲ್ಲಿ ಕೊರಗುವಂಥದು.

ಇದು ನಮ್ಮೆಲ್ಲರ ಬಾಲ್ಯದ ಕಥೆ. ಆದರೆ ಆಶ್ಚರ್ಯವೆಂದರೆ, ಈ ಎಲ್ಲ ವಿದ್ಯಮಾನಗಳಿಂದಲೇ ಸ್ವ-ಪ್ರಜ್ಞೆಯು ಅರಳಿಕೊಳ್ಳುವುದು. ಹಾಗೆ ಅರಳಿಕೊಂಡ ಸ್ವ-ಪ್ರಜ್ಞೆಯು, ಅಪ್ರಜ್ಞಾಪೂರ್ವಕವಾಗಿ ನಡೆದ ವಿದ್ಯಮಾನಗಳಿಂದ ಹುಟ್ಟಿಕೊಂಡ ಸ್ವ-ಪ್ರಜ್ಞೆಯು, ಇವೆಲ್ಲವನ್ನೂ ತನ್ನ ಆಯ್ಕೆ

ಎಂದುಕೊಂಡೇ ಬೆಳೆಯುವುದು! ಎಲ್ಲವನ್ನೂ ತನ್ನ ಪ್ರಜ್ಞಾಪೂರ್ವಕತೆಯ ಒಳಗೆ ತರಲು ಹವಣಿಸುವುದು, ಹವಣಿಸುತ್ತಲೇ ಇರುವುದು.

ಇದರಿಂದ ಏನಾಯಿತೆಂದರೆ- ನಾವು ಹುಟ್ಟಿದ ಜಾತಿ ನಮಗೆ ಶ್ರೇಷ್ಠವಾಯಿತು. ನಾವು ಹುಟ್ಟಿದ ಮತ ನಮಗೆ ಶ್ರೇಷ್ಠವಾಯಿತು. ನಮ್ಮ ಭಾಷೆ, ನಮ್ಮ ಜೀವನ- ವಿಧಾನ, ಆಟ- ಪಾಟ-ರೀತಿ- ನೀತಿ- ಉಡುಗೆ- ತೊಡುಗೆ ಎಲ್ಲದರಲ್ಲೂ ಇವೆಲ್ಲ ನಾವು ಆಯ್ಕೆ ಮಾಡಿ ಪಡೆದುಬಂದೆಂಬ ರೀತಿಯ ಮುದ್ರೆ ಬಿದ್ದಂತಾಯಿತು.

ಇದಕ್ಕಿಂತ ಭಿನ್ನವಾದುದು ನಮಗೆ ಇಷ್ಟವಾಗದು. ಅದರ ದೋಷ- ಕೊರತೆಗಳು ಕಾಣಿಸುವವು; ಕಾಣಿಸುತ್ತಲೇ ಹೋಗುವವು. ನಮ್ಮ ಸ್ವ-ಪ್ರಜ್ಞೆ ಯಾವ ಪರಿಸರದಲ್ಲಿ ರೂಪುಗೊಂಡಿತೋ ಅದಕ್ಕಿಂತ ಭಿನ್ನ ಪರಿಸರದಲ್ಲಿ ಬೆಳೆದ ಜೀವಿಯನ್ನು ಅವನು- ಅವಳು ನಮ್ಮಂತೆಯೇ ಇದ್ದರೂ ನಮಗೆ ಒಪ್ಪುವುದು ಕಷ್ಟ. ನಮಗೆ ಅದೊಂದು ಸವಾಲು. ಇದೀಗ ಇಡಿಯ ಲೋಕದ ಸಮಸ್ಯೆ.

ಈಗ ಉಪನಿಷತ್ತು 'ಸತ್ಯ ಸತ್ಯ' ಎನ್ನುವುದು. ಈ ಮಾತು 'ಬಾಲ್ಯದ- ಬಾಲ್ಯ' ಎಂದಂತೆಯೂ ಕೇಳಿಸುವುದು. ಉಪನಿಷತ್ತು ಸ್ವ-ಪ್ರಜ್ಞೆಯು 'ಸತ್ಯ' ಎನ್ನುವೆವಾದರೆ ಆ ಸ್ವ-ಪ್ರಜ್ಞೆಯು ಅರಳಿಕೊಳ್ಳುವುದಕ್ಕೆ ಕಾರಣವಾದ ನಿರಹಂಕಾರದ ಪ್ರಜ್ಞಾಸ್ಥಿತಿಯೇ ಸತ್ಯದ ಸತ್ಯ; ಅದನ್ನು ಮರಳಿ ಪಡೆ; ಪಡೆಯಲನುಕೂಲವಾಗುವಂತೆ ಅದು ಹೇಗಿತ್ತೋ ಹಾಗೆ ಎಂದೆಂದೂ ಕೆಡದೆ ನಿನ್ನಲ್ಲೇ ಇದೆ- ಎನ್ನುವುದು.

ಇದೆಲ್ಲವೂ ತನ್ನದು; ತನ್ನ ಆಯ್ಕೆ ಎಂದು ತಿಳಿದ ಸಂಭ್ರಮಿತ ಬಾಲ್ಯಕ್ಕಿಂತ ಇಡಿಯನ್ನು ಇಡಿಯಾಗಿ ಗ್ರಹಿಸುವ ಇಡಿಯಾದ ಸಾಮರ್ಥ್ಯದ ಬಾಲ್ಯವೇ ನಿಜವಾದ ಬಾಲ್ಯ. ಅದು ಬಾಲ್ಯದ ಬಾಲ್ಯ -ಎನ್ನುವುದು.

ಅದು ಇಡಿಯಾಗಿರುವುದರಿಂದ-ಎಂದೆಂದೂ ಇಡಿಯಾಗಿಯೇ ಇದೆ ಮತ್ತು ಅದನ್ನು ಇಡಿಯಾಗಿಯೇ ಪಡೆಯಬೇಕಾಗುತ್ತದೆ ಎನ್ನುವುದು.

ಸ್ವಾಮಿ ವಿವೇಕಾನಂದರ ಮಾತು ನೆನಪಾಗುತ್ತೆ. ತಾವು ದೇಹ ತ್ಯಾಗ ಮಾಡುವುದಕ್ಕೆ ಕೆಲದಿನ ಮುಂಚಿತವಾಗಿ ಅವರು ಈ ಮಾತಾಡಿದ್ದರನ್ನುವುದು ಅರ್ಥಪೂರ್ಣ. ಆ ಮಾತು ಇದು: 'I am only the boy who used to listen with rapt wonderment the wonderful words of Ramakrishna under the banyan tree at Dakshineswar. That's my true nature. Works and activities doing good and so forth are all superimpositions'

ರಾಮಕೃಷ್ಣರು ಆಡುತ್ತಿದ್ದ ಮಾತು ಈ ಲೋಕದ ಸತ್ಯಕ್ಕಿಂತ ಹೆಚ್ಚು-ಸತ್ಯದ ಸತ್ಯವನ್ನು ಕುರಿತದ್ದಾಗಿ ಉಪನಿಷದ್ವಾಣಿಯಂತೆಯೇ ಇತ್ತಲ್ಲವೇ!

■ ತೋಷ

<p>★ ಇವತ್ತಿನ ವಿಜ್ಞಾನವೇ ನಾಳೆಯ ತಂತ್ರಜ್ಞಾನ. -ಎಡ್ವರ್ಡ್ ಟೆಲ್ಲರ್</p>	<h2>ಮಾತೇ ಮತ್ತು</h2>	<p>★ ಸರ್ವಶ್ರೇಷ್ಠತೆ ಎನ್ನುವ ಕಲೆಯನ್ನು ತರಬೇತಿ ಮತ್ತು ಅಭ್ಯಾಸದಿಂದ ಒಲಿಸಿಕೊಳ್ಳಬಹುದು. -ಅರಿಸ್ಟಾಟಲ್</p>
<p>★ ಒಂದು ದಿನ ನಿಮಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ ಎಂದಾದರೆ, ನೀವು ತಪ್ಪು ದಾರಿಯಲ್ಲಿ ನಡೆಯುತ್ತಿದ್ದೀರಿ ಎಂದರ್ಥ. -ಸ್ವಾಮಿ ವಿವೇಕಾನಂದ</p>	<p>★ ನಿಮ್ಮ ಕೊನೆಯ ಉಸಿರು ಸಮೀಪಿಸಿದಾಗ, ವ್ಯಾಕರಣದಿಂದ ಏನೂ ಪ್ರಯೋಜನವಿಲ್ಲ. -ಆದಿ ಶಂಕರ</p>	<p>★ ನಿಮ್ಮ ವೈರಿಗಳನ್ನು ಕ್ಷಮಿಸಿ; ಆದರೆ ಅವರ ಹೆಸರುಗಳನ್ನು ಯಾವತ್ತೂ ಮರೆಯಬೇಡಿ. -ಜಾನ್ ಎಫ್ ಕೆನೆಡಿ</p>
<p>★ ಮೌನವಾಗಿರಿ. ದೇವರ ಕೈ ಮಾತ್ರ ನಿಮ್ಮ ಹೃದಯದ ಹೊರೆಯನ್ನು ನಿವಾರಿಸಬಹುದು. -ರೂಮಿ</p>	<p>★ ಯಶಸ್ವಿ ವ್ಯಕ್ತಿಯಾಗಲು ಪ್ರಯತ್ನಿಸಬೇಡ; ಅದಕ್ಕೂ ಮುನ್ನ ಮೌಲ್ಯಗಳುಳ್ಳ ವ್ಯಕ್ತಿಯಾಗಲು ಪ್ರಯತ್ನಿಸು. -ಆಲ್ಬರ್ಟ್ ಐನ್ ಸ್ಟೀನ್</p>	<p>★ ಸುಧಾರಣೆಯಿಂದ ಬದಲಾವಣೆ ಸಾಧ್ಯ; ಪದೇ ಪದೇ ಸುಧಾರಣೆ ಮಾಡುವುದರಿಂದ ಪರಿಪೂರ್ಣತೆ ಸಾಧ್ಯ. -ವಿನ್‌ಸ್ಟನ್ ಚರ್ಚಿಲ್</p>
<p>★ ನಮ್ಮ ಮಕ್ಕಳಿಗೆ ಕಣ್ಣುಗಳನ್ನು ತೆರೆದಿಟ್ಟುಕೊಂಡೇ ಕನಸು ಕಾಣಲು ಕಲಿಸೋಣ. -ಹೆನ್ರಿ ಎಡ್ವರ್ಡ್ಸ್</p>	<p>★ ಗ್ರಹ, ನಕ್ಷತ್ರಗಳು ನಮ್ಮ ಅದೃಷ್ಟವನ್ನು ನಿರ್ಧರಿಸುವುದಿಲ್ಲ; ನಾವೇ ಅದನ್ನು ನಿರ್ಧರಿಸುತ್ತೇವೆ. -ವಿಲಿಯಂ ಷೇಕ್ಸ್‌ಪಿಯರ್</p>	
<p>★ ಪೂಜಿಸುವವರಿಗೆ ಗೊತ್ತಿಲ್ಲ; ಗೊತ್ತಿದ್ದವರು ಪೂಜಿಸುವುದಿಲ್ಲ. -ಫೋದಿ ಧರ್ಮ</p>	<p>★ ಸಿಟ್ಟು ಮಾಡಿಕೊಳ್ಳುವುದು ಎಂದರೆ ಇನ್ನೊಬ್ಬನ ಮೇಲೆ ಎರಚಲು ಬಿಸಿ ಕಲ್ಲಿದ್ದಲಿನ ಕೆಂಡಗಳನ್ನು ಕೈತುಂಬ ಬಾಚಿದಂತೆ. -ಗೌತಮ ಬುದ್ಧ</p>	<p>★ ಬದುಕಿನ ಏಕೈಕ ಅತ್ಯುತ್ತಮ ಸಂಶೋಧನೆಯೆಂದರೆ ಸಾವು. ಅದು ಬದಲಾವಣೆಯ ಹರಿಕಾರ. ಅದು ಹಳತನ್ನು ಪಕ್ಕಕ್ಕೆ ಸರಿಸಿ ಹೊಸತಿಗೆ ಅವಕಾಶ ಮಾಡಿಕೊಡುತ್ತದೆ. -ಸ್ಟೀವ್ ಜಾಬ್ಸ್</p>